



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಶುಕ್ರವಾರ, ೧೮, ಅಕ್ಟೋಬರ್, ೨೦೨೪(ಆಶ್ವಯುಜ, ೨೬, ಶಕವರ್ಷ, ೧೯೪೬) BENGALURU, FRIDAY, 18, OCTOBER, 2024(AASHWAYUJA, 26, SHAKAVARSHA, 1946)	ನಂ. ೪೭೯ No. 479
-----------------------	--	--------------------

ರಾಜ್ಯ ಚುನಾವಣಾ ಆಯೋಗ, ಕರ್ನಾಟಕ

೨ನೇ ಮತ್ತು ೩ನೇ ಮಹಡಿ, ನಂ.16, ಬಳ್ಳಾರಿ ರಸ್ತೆ, ಸದಾಶಿವನಗರ, ಬೆಂಗಳೂರು-560080,

ಇಮೇಲ್: karsec@gmail.com:080-22205189/93

ಆದೇಶ ಸಂಖ್ಯೆ: SECK/RLB/BELN(GP)1/2023, E-81253 ಬೆಂಗಳೂರು, ದಿನಾಂಕ: 18.10.2024.

ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ / ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308ಎ ಮತ್ತು 308ಎಬಿ ರನ್ವಯ ಚುನಾವಣಾ ವೇಳಾಪಟ್ಟಿಯನ್ನು ಈ ಕೆಳಕಂಡಂತೆ ಘೋಷಿಸಿದೆ.

ವಿವಿಧ ಕಾರಣಗಳಿಂದ ಖಾಲಿ ಇರುವ/ ತೆರವಾಗಿರುವ ಉಪ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳ ಸಂಖ್ಯೆ ವಿವರಗಳನ್ನು ಲಗತ್ತಿಸಿರುವ ಅನುಬಂಧ ದಲ್ಲಿ ತೋರಿಸಲಾಗಿದೆ.

ಚುನಾವಣಾ ವೇಳಾಪಟ್ಟಿ

1	ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಮತ್ತು ದಿನ	06-11-2024 (ಬುಧವಾರ)
2	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	12-11-2024 (ಮಂಗಳವಾರ)
3	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ	13-11-2024 (ಬುಧವಾರ)
4	ಉಮೇದುದಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ	15-11-2024 (ಶುಕ್ರವಾರ)
5	ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಬೆಳಿಗ್ಗೆ 7-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ)	23-11-2024 (ಶನಿವಾರ)

(೧)

6	ಮರು ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಬೆಳಿಗ್ಗೆ 7-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ)	25-11-2024 (ಸೋಮವಾರ)
7	ಮತಗಳ ಎಣಿಕೆ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ) (ತಾಲ್ಲೂಕು ಕೇಂದ್ರಗಳಲ್ಲಿ)	26-11-2024 (ಮಂಗಳವಾರ)
8	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	26-11-2024 (ಮಂಗಳವಾರ)

ಜಿಲ್ಲಾಧಿಕಾರಿಗಳು, ಆಯೋಗವು ಆದೇಶಿಸಿರುವ ಮೇಲ್ಕಂಡ ಚುನಾವಣಾ ವೇಳಾಪಟ್ಟಿಯನ್ನು ಅನುಸರಿಸಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಚುನಾವಣೆಯನ್ನು ನಡೆಸುವ) ನಿಯಮಗಳು, 1993ರ ನಿಯಮ 12ರ ಅಡಿಯಲ್ಲಿ ಚುನಾವಣಾ ಅಧಿಸೂಚನೆಯನ್ನು ಪ್ರಪತ್ರ-2 ರಲ್ಲಿ ಹೊರಡಿಸತಕ್ಕದ್ದು ಹಾಗೂ ಹೊರಡಿಸಲಾದ ಅಧಿಸೂಚನೆಯನ್ನು ಅದೇ ದಿನದಂದು ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸತಕ್ಕದ್ದು. ಪ್ರಕಟಿಸಿದ ಅಧಿಸೂಚನೆ ಪ್ರತಿಗಳನ್ನು ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಕಛೇರಿಯ ಸೂಚನಾ ಫಲಕದ ಮೇಲೆ ಹಾಗೂ ಇನ್ನಿತರ ಮುಖ್ಯ ಸ್ಥಳಗಳಲ್ಲೂ ಸಹ ಪ್ರದರ್ಶಿಸತಕ್ಕದ್ದು ಹಾಗೂ ಆಯೋಗಕ್ಕೆ ಅಂದೇ ಇ-ಮೇಲ್ ಮುಖಾಂತರ ಕಳುಹಿಸುವುದು.

ಅಧಿಸೂಚನೆಯ ಪ್ರತಿಯನ್ನು ಅಂದೇ ಚುನಾವಣಾಧಿಕಾರಿಗಳಿಗೆ ಕಳುಹಿಸಿಕೊಟ್ಟು ಅದೇ ದಿನದಂದು ಚುನಾವಣಾಧಿಕಾರಿಗಳು ಪ್ರಪತ್ರ-3 ರಲ್ಲಿ ಚುನಾವಣಾ ನೋಟೀಸನ್ನು ಸಂಬಂಧಪಟ್ಟ ಗ್ರಾಮ ಪಂಚಾಯತಿ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಿ, ಚುನಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಸೂಚಿಸುವುದು ಹಾಗೂ ಚುನಾವಣಾ ನೋಟೀಸಿನಲ್ಲಿ ಚುನಾವಣೆ ನಡೆಯುವ ಗ್ರಾಮ ಪಂಚಾಯತಿ ಹೆಸರು, ಕ್ಷೇತ್ರದ ಹೆಸರು, ಸದಸ್ಯ ಸ್ಥಾನಗಳ ಸಂಖ್ಯೆ, ಮೀಸಲಾತಿ ವಿವರಗಳನ್ನು ಸ್ಪಷ್ಟವಾಗಿ ನಮೂದಿಸುವಂತೆ ಸೂಚನೆಗಳನ್ನು ನೀಡತಕ್ಕದ್ದು.

ದಿನಾಂಕ:9.11.2024 ರಂದು ಎರಡನೇ ಶನಿವಾರ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಕಾಯ್ದೆಯಡಿಯಲ್ಲಿ ಘೋಷಿಸಲ್ಪಟ್ಟ ಸಾರ್ವತ್ರಿಕ ರಜಾ ದಿನವಾಗಿರುವುದರಿಂದ ಸದರಿ ದಿನದಂದು ಯಾವುದೇ ನಾಮಪತ್ರವನ್ನು ಸ್ವೀಕರಿಸದಂತೆ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡುವುದು.

ಬೀದರ್ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿಗಳಿಗೆ ಇ.ಸಿ.ಐ.ಎಲ್. ಹೈದರಾಬಾದ್ ರವರು ತಯಾರಿಸಿರುವ ಮಲ್ಟಿಚಾಯ್ಸ್ ವಿದ್ಯುನ್ಮಾನ ಮತ ಯಂತ್ರದ (E.V.M.) ಮೂಲಕ ಚುನಾವಣೆ ನಡೆಸಲು ಆದೇಶಿಸಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308ಎಸಿ ರಂತೆ ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಿನಾಂಕ: 06-11-2024 ರಿಂದ ದಿನಾಂಕ: 26-11-2024 ರವರೆಗೆ ಜಾರಿಯಲ್ಲಿರುತ್ತದೆ.

ಗ್ರಾಮ ಪಂಚಾಯತಿಯ ಯಾವುದೇ ಕ್ಷೇತ್ರದಲ್ಲಿ ನಾಮಪತ್ರ ಸ್ವೀಕೃತವಾಗದೇ ಚುನಾವಣೆ ಪ್ರಕ್ರಿಯೆ ಮುಂದುವರೆಯಲಾಗದೆ ಇರುವಂತಹ ಗ್ರಾಮ ಪಂಚಾಯತಿಗಳಲ್ಲಿ ಹಾಗೂ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ/ನಾಮಪತ್ರ ಹಿಂತೆಗೆತ ಇತ್ಯಾದಿ ಕಾರಣಗಳಿಂದ ಯಾವುದೇ ಅಭ್ಯರ್ಥಿಯು ಕಣದಲ್ಲಿರದೆ ಆ ಗ್ರಾಮ ಪಂಚಾಯತಿಯ ಯಾವುದೇ ಸ್ಥಾನಕ್ಕೂ ಚುನಾವಣೆ ನಡೆಯದೇ ಇದ್ದಲ್ಲಿ ಅಥವಾ ಗ್ರಾಮ ಪಂಚಾಯತಿಯಲ್ಲಿನ ಚುನಾವಣೆ ಘೋಷಿಸಿರುವ ಎಲ್ಲಾ ಸ್ಥಾನಗಳೂ ಅವಿರೋಧವಾಗಿ ಆಯ್ಕೆಯಾಗಿದ್ದು, ಆಯ್ಕೆಯಾದ

ಅಭ್ಯರ್ಥಿಯ ಫಲಿತಾಂಶವನ್ನು ಚುನಾವಣಾಧಿಕಾರಿಯು ಘೋಷಿಸಿದ್ದಲ್ಲಿ, ಅಂತಹ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದು ತಕ್ಷಣದಿಂದ ನಿಂತು ಹೋಗುತ್ತದೆ.

ಗ್ರಾಮ ಪಂಚಾಯತಿಯ ಯಾವುದೇ ಕ್ಷೇತ್ರದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದಲ್ಲಿ ಅಂತಹ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೇಲೆ ತಿಳಿಸಿರುವ ಅವಧಿಯವರೆಗೆ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ.

ಪ್ರಕರಣ 308-ಎಸಿ ರಂತೆ ಚುನಾವಣೆ ಕಾಲದಲ್ಲಿ ಭ್ರಷ್ಟಾಚಾರಗಳನ್ನು ತಡೆಗಟ್ಟುವ ಬಗ್ಗೆ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವುದು.

1. ಚುನಾವಣಾಧಿಕಾರಿಗಳು (ಆರ್.ಬಿ.) ಚುನಾವಣೆ ನಡೆಯುವ “ಅತಿಸೂಕ್ಷ್ಮ” ಮತಗಟ್ಟೆಯಲ್ಲಿ ಚುನಾವಣಾ ಪ್ರಕ್ರಿಯೆಗಳ ವಿಡಿಯೋಗ್ರಾಫಿಕ್ ಚಿತ್ರೀಕರಣ ಮಾಡಿಸುವುದು.
2. ನೀತಿ ಸಂಹಿತೆಯು ಜಾರಿಯಲ್ಲಿರುವ ಪ್ರದೇಶಗಳಲ್ಲಿ “ಮತದಾನವು ಮುಕ್ತಾಯಗೊಳ್ಳುವ ನಲವತ್ತೆಂಟು ಗಂಟೆಗಳ ಮೊದಲಿನ ಅವಧಿಯಲ್ಲಿ” ಎಲ್ಲಾ ಮಧ್ಯದ ಅಂಗಡಿಗಳನ್ನು ಮತ್ತು ಮಧ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅಧಿಭೋಗದಾರರು ಮತ್ತು ಸಂದರ್ಭಾನುಸಾರ ವ್ಯವಸ್ಥಾಪಕರು ಮುಚ್ಚತಕ್ಕದ್ದು ಹಾಗೂ ಮೊಹರು ಮಾಡಿ ಅದರ ಕೀಯನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ರಿಗೆ ಒಪ್ಪಿಸತಕ್ಕದ್ದು.
3. ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾರಾದರೂ ಮಧ್ಯವನ್ನು ಸ್ವಾಧೀನದಲ್ಲಿಟ್ಟು ಕೊಂಡಿರುವುದು ಅಥವಾ ಮಧ್ಯವನ್ನು ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುತ್ತಿರುವುದು ಕಂಡು ಬಂದರೆ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ ಮುಕ್ತಾಯವಾಗುವವರೆಗೆ ಅಂತಹವರನ್ನು ಕಸ್ಟಡಿಯಲ್ಲಿ ಇಡತಕ್ಕದ್ದು
4. ಮೇಲ್ಕಂಡ ಪ್ರಕರಣದಂತೆ ಚುನಾವಣೆ ಕಾಲದಲ್ಲಿ ಭ್ರಷ್ಟಾಚಾರಗಳನ್ನು ತಡೆಗಟ್ಟುವ ಬಗ್ಗೆ ಸೂಕ್ತ ತಂಡವನ್ನು ರಚಿಸಿ ಕ್ರಮಗಳನ್ನು ಕೈಗೊಳ್ಳುವುದು.

ವಿಶೇಷ ಸೂಚನೆ :

1. ಈಗಾಗಲೇ ನೀಡಿರುವ ನಿರ್ದೇಶನಗಳಂತೆ, ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ಹಾಲಿ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ತಯಾರಿಸಲಾಗಿರುವ ಗ್ರಾಮ ಪಂಚಾಯತಿಯ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸುವುದು.
2. ಚುನಾವಣೆ ನಡೆಸಲಾಗುವ ಗ್ರಾಮ ಪಂಚಾಯತಿಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಅವರಿಗೆ ತರಬೇತಿಯನ್ನು ಹಾಗೂ ಚುನಾವಣೆಗೆ ಸಂಬಂಧಪಟ್ಟ ಎಲ್ಲಾ ಅಗತ್ಯ ಮಾಹಿತಿ ಹಾಗೂ ಸುತ್ತೋಲೆ/ನಿರ್ದೇಶನ ಪತ್ರಗಳ ಪ್ರತಿಯನ್ನು ನೀಡುವುದು.
3. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಗಮನಕ್ಕೆ ಬಂದಾಗ ಆಯೋಗದ ಆದೇಶ ಸಂಖ್ಯೆ: ಎಸ್‌ಇಸಿ 10 ಎಂಐಎಸ್‌ಸಿ 2016, ದಿನಾಂಕ: 29.06.2016 ಹಾಗೂ ತಿದ್ದುಪಡಿ ದಿನಾಂಕ: 06.07.2016 ರಂತೆ ಕ್ರಮ ವಹಿಸುವುದು.
4. ಚುನಾವಣೆ ನಡೆಸಲಾಗುತ್ತಿರುವ ಗ್ರಾಮ ಪಂಚಾಯತಿ ಸ್ಥಾನಗಳ ಬಗ್ಗೆ ಸಾರ್ವಜನಿಕರ ಮಾಹಿತಿಗಾಗಿ ಸ್ಥಳೀಯ ಪತ್ರಿಕೆಗಳಲ್ಲಿ ಸುದ್ದಿಯಾಗಿ (ವೆಚ್ಚ ಬಾರದಂತೆ) ಪ್ರಕಟಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವುದು.
5. ಕಾಲ ಕಾಲಕ್ಕೆ ಚುನಾವಣೆಗೆ ಸಂಬಂಧಿಸಿದ ವರದಿಯನ್ನು ಆಯೋಗಕ್ಕೆ ಸಲ್ಲಿಸುವುದು.

6. ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ: ರಾಚುಆ 248 ಇಜಿಪಿ 2015, ದಿನಾಂಕ: 19.03.2015 ರಂತೆ ಗ್ರಾಮ ಪಂಚಾಯಿತಿ ಚುನಾವಣೆಗಳ ಮತಪತ್ರದಲ್ಲಿ "NOTA" ಅವಕಾಶ ಇರುವುದಿಲ್ಲ.

ಆದೇಶಾನುಸಾರ

(ಪ್ರಕಾಶ್. ಎಸ್. ಮರಬಳ್ಳಿ)

ಅಧೀನ ಕಾರ್ಯದರ್ಶಿ,

ರಾಜ್ಯ ಚುನಾವಣಾ ಆಯೋಗ, ಕರ್ನಾಟಕ.

ಅನುಬಂಧ

(SECK/RLB/BELN(GP)1/2023, E-81253 ದಿನಾಂಕ:18.10.2024ಕ್ಕೆ ಲಗತ್ತಿಸಲಾದುದು)

ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯಿತಿ ಖಾಲಿ ಸ್ಥಾನಗಳ ವಿವರ

ಕ್ರ. ಸಂ.	ಜಿಲ್ಲೆಯ ಹೆಸರು	ತಾಲ್ಲೂಕಿನ ಹೆಸರು	ಗ್ರಾಮ ಪಂಚಾಯಿತಿ ಹೆಸರು	ಒಟ್ಟು ಸ್ಥಾನಗಳು
1	2	3	4	5
1	ಬೆಂಗಳೂರು ನಗರ	ಯಲಹಂಕ	ದೊಡ್ಡಜಾಲ	1
		ಯಲಹಂಕ	ಅರಕೆರೆ	1
		ಯಲಹಂಕ	ಚಿಕ್ಕಜಾಲ	1
		ಯಲಹಂಕ	ಕಸಘಟ್ಟಪುರ	1
		ಬೆಂಗಳೂರು ಪೂರ್ವ	ದೊಡ್ಡಬನಹಳ್ಳಿ	1
		ಬೆಂಗಳೂರು ದಕ್ಷಿಣ	ತಾವರೆಕೆರೆ	3
		ಆನೇಕಲ್	ಬಳ್ಳೂರು	1
		ಆನೇಕಲ್	ಮುತ್ತಾನಲ್ಲೂರು	1
		ಆನೇಕಲ್	ಸಮಂದೂರು	1
		ಆನೇಕಲ್	ನೆರಿಗಾ	1
		ಆನೇಕಲ್	ನೆರಳೂರು	1
1	ಬೆಂಗಳೂರು ನಗರ	4	11	13
2	ಬೆಂಗಳೂರು ಗ್ರಾಮಾಂತರ	ನೆಲಮಂಗಲ	20-ಗೊಲ್ಲಹಳ್ಳಿ	1
		ನೆಲಮಂಗಲ	1-ಸೋಲದೇವನಹಳ್ಳಿ	1
		ಹೊಸಕೋಟೆ	1-ಬೈಲನರಸಾಪುರ	1
		ಹೊಸಕೋಟೆ	1-ಕಲ್ಲುಕುಂಟೆ ಅಗ್ರಹಾರ	1
		ದೇವನಹಳ್ಳಿ	11-ಕೋರಮಂಗಲ	1
2	ಬೆಂಗಳೂರು ಗ್ರಾಮಾಂತರ	3	5	5

3	ರಾಮನಗರ	ಕನಕಪುರ	ಹೊಸದುರ್ಗ	5
		ಕನಕಪುರ	ಮರಳೇಬೇಕುಪ್ಪೆ	1
		ಕನಕಪುರ	ಕೋಡಿಹಳ್ಳಿ	1
		ಕನಕಪುರ	ಐ.ಗೊಲ್ಲಹಳ್ಳಿ	1
		ಕನಕಪುರ	ಅರಕೆರೆ	2
		ಕನಕಪುರ	ಉಯ್ಯಂಬಳ್ಳಿ	3
		ಕನಕಪುರ	ನಲ್ಲಹಳ್ಳಿ	1
		ಕನಕಪುರ	ಬನ್ನಿಮಕ್ಕೊಡ್ಡು	1
		ಕನಕಪುರ	ಚಾಕನಹಳ್ಳಿ	1
		ಕನಕಪುರ	ಶಿವನಹಳ್ಳಿ	1
		ಮಾಗಡಿ	ಕಲ್ಯಾ	1
		ಮಾಗಡಿ	ಅಗಲಕೋಟೆ	1
		ಚನ್ನಪಟ್ಟಣ	ಹೆಚ್.ಬ್ಯಾಡರಹಳ್ಳಿ	1
		ಚನ್ನಪಟ್ಟಣ	ಸುಳ್ಳೇರಿ	1
3	ರಾಮನಗರ	3	14	21
4	ಚಿಕ್ಕಬಳ್ಳಾಪುರ	ಚಿಕ್ಕಬಳ್ಳಾಪುರ	4-ಅರೂರು	1
		ಚಿಕ್ಕಬಳ್ಳಾಪುರ	19-ದೊಡ್ಡಮರಳಿ	1
		ಮಂಚೇನಹಳ್ಳಿ	4-ಗೌಡಗೆರೆ	1
		ಬಾಗೇಪಲ್ಲಿ	15-ಜೂಲಪಾಳ್ಯ	1
		ಶಿಡ್ಲಘಟ್ಟ	2-ವೈ.ಹುಣಸೇನಹಳ್ಳಿ	1
		ಶಿಡ್ಲಘಟ್ಟ	6-ಆನೂರು	1
		ಚಿಂತಾಮಣಿ	5-ಬಟ್ಟಹಳ್ಳಿ	1
		ಚಿಂತಾಮಣಿ	33-ಹಿರೇಕಟ್ಟಿಗೆನಹಳ್ಳಿ	1
		ಚಿಂತಾಮಣಿ	13-ಕೋಟಗಲ್	1
		ಚಿಂತಾಮಣಿ	29-ಪೆರಮಾಚನಹಳ್ಳಿ	1
4	ಚಿಕ್ಕಬಳ್ಳಾಪುರ	5	10	10
5	ಕೋಲಾರ	ಶ್ರೀನಿವಾಸಪುರ	1 ಬೈರಗಾನಪಲ್ಲಿ	1
		ಶ್ರೀನಿವಾಸಪುರ	17-ಹೊದಲಿ	1
		ಮುಳುಬಾಗಿಲು	11 ಉತ್ತನೂರು	1
		ಮುಳುಬಾಗಿಲು	16 ಹನುಮನಹಳ್ಳಿ	1

		ಮುಳುಬಾಗಿಲು	18-ಗುಮ್ಮಕಲ್ಲು	1
		ಮುಳುಬಾಗಿಲು	27 ದೂಲಪಲ್ಲಿ	1
		ಮುಳುಬಾಗಿಲು	25-ತಾಯಲೂರು	1
		ಮುಳುಬಾಗಿಲು	29-ಸೊನ್ನವಾಡಿ	1
		ಕೋಲಾರ	18 ಮುದುವತ್ತಿ	2
		ಕೋಲಾರ	09 ಅರಹಳ್ಳಿ	1
		ಕೋಲಾರ	11-ಕೊಂಡರಾಜನಹಳ್ಳಿ	1
		ಕೋಲಾರ	26-ಕ್ಯಾಲನೂರು	1
		ಮಾಲೂರು	22 ಜಯಮಂಗಲ	1
		ಮಾಲೂರು	28-ದಿನ್ನಹಳ್ಳಿ	1
		ಬಂಗಾರಪೇಟೆ	10-ಚಿನ್ನಕೋಟೆ	1
5	ಕೋಲಾರ	5	15	16
6	ತುಮಕೂರು	ಚಿಕ್ಕನಾಯಕನಹಳ್ಳಿ	07- ದೊಡ್ಡ ಎಣ್ಣೆಗೆರೆ	1
		ಚಿಕ್ಕನಾಯಕನಹಳ್ಳಿ	09- ಚೌಳಕಟ್ಟೆ	1
		ತಿಪಟೂರು	08-ಹುಚ್ಚಗೊಂಡನಹಳ್ಳಿ	1
		ತಿಪಟೂರು	25-ಮನವನಘಟ್ಟ	1
		ತುರುವೇಕೆರೆ	07-ಆನೇಕೆರೆ	3
		ತುರುವೇಕೆರೆ	5-ಕೊಂಡಜ್ಜಿ	1
		ತುರುವೇಕೆರೆ	24-ಶೆಟ್ಟಿಗೊಂಡನಹಳ್ಳಿ	1
		ಕುಣಿಗಲ್	24-ಉಜ್ಜಿನಿ	1
		ಕುಣಿಗಲ್	30-ಅಮ್ಮತೂರು	1
		ತುಮಕೂರು	07-ಸ್ವಾಂದೇನಹಳ್ಳಿ	1
		ತುಮಕೂರು	17-ಹಿರೇಹಳ್ಳಿ	2
		ಮಧುಗಿರಿ	21-ಕೊಡಿಗೇನಹಳ್ಳಿ	1
		ಮಧುಗಿರಿ	30-ರಂಗಾಪುರ	1
		ಗುಬ್ಬಿ	11-ಮೂಗನಾಯಕನ ಕೋಟೆ	1
		ಗುಬ್ಬಿ	25-ಎಸ್ ಕೊಡಗೀಹಳ್ಳಿ	1
		ಗುಬ್ಬಿ	27-ಪೆದ್ದನಹಳ್ಳಿ	1
		ಗುಬ್ಬಿ	6-ಶಿವಪುರ	1
		ಗುಬ್ಬಿ	19-ಅಡಗೂರು	1

		ಗುಬ್ಬಿ	24-ಜಿ ಹೊಸಹಳ್ಳಿ	1
		ಶಿರಾ	16-ಲಕ್ಷ್ಮಿಸಾಗರ	1
		ಶಿರಾ	32 ದೊಡ್ಡ ಅಗ್ರಹಾರ	1
		ಪಾವಗಡ	11-ತಿರುಮಣಿ	1
		ಪಾವಗಡ	08- ಬ್ಯಾಡನೂರು	1
		ಪಾವಗಡ	18-ಕಾಮನದುರ್ಗ (ನೀಲಮ್ಮನಹಳ್ಳಿ)	1
		ಪಾವಗಡ	22- ವದನಕಲ್ಲು	1
		ಪಾವಗಡ	21-ರಂಗಸಮುದ್ರ	1
		ಪಾವಗಡ	34-ಕೊಡಮಡಗು	1
6	ತುಮಕೂರು	9	27	30
7	ಚಿತ್ರದುರ್ಗ	ಮೊಳಕಾಲ್ಮೂರು	15-ಕೊಂಡ್ಲಹಳ್ಳಿ	1
		ಮೊಳಕಾಲ್ಮೂರು	13-ತುಮಕೂರ್ಮಹಳ್ಳಿ	1
		ಮೊಳಕಾಲ್ಮೂರು	3-ಜಹಗೀರ್ ಬುಡ್ಡೇನಹಳ್ಳಿ	1
		ಚಿಲ್ಲಕೆರೆ	1-ಅಬ್ಬೇನಹಳ್ಳಿ	2
		ಚಿಲ್ಲಕೆರೆ	6-ಘಟಪರ್ತಿ	1
		ಚಿಲ್ಲಕೆರೆ	15-ಮೈಲನಹಳ್ಳಿ	1
		ಚಿಲ್ಲಕೆರೆ	36-ದೊಡ್ಡಚೆಲ್ಲೂರು	1
		ಚಿಲ್ಲಕೆರೆ	40-ಕಾಲುವೇಹಳ್ಳಿ	2
		ಚಿಲ್ಲಕೆರೆ	13-ನೇರಲಗುಂಟೆ	1
		ಚಿತ್ರದುರ್ಗ	27-ಹಿರೇಗುಂಟನೂರು	1
		ಚಿತ್ರದುರ್ಗ	30-ಜಂಪಣ ನಾಯಕನಕೋಟೆ	1
		ಚಿತ್ರದುರ್ಗ	10-ಭರಮಸಾಗರ	1
		ಚಿತ್ರದುರ್ಗ	4-ಚಿಕ್ಕಗೊಂಡನಹಳ್ಳಿ	1
		ಹಿರಿಯೂರು	3 ಮದಕರಿನಾಯಕನ ಕೋಟೆ	1
		ಹಿರಿಯೂರು	9-ಧರ್ಮಪುರ	1
		ಹಿರಿಯೂರು	21-ಹೊಸಯಳನಾಡು	1
		ಹಿರಿಯೂರು	30-ಯಲ್ಲದಕೆರೆ	1
		ಹಿರಿಯೂರು	15-ಮೇಟಿಕುರ್ಕೆ	1
		ಹಿರಿಯೂರು	33-ಬ್ಯಾಡರಹಳ್ಳಿ	1
		ಹೊಸದುರ್ಗ	30-ಶ್ರೀರಾಂಪುರ	1

		ಹೊಸದುರ್ಗ	3-ಜಾನಕಲ್	1
		ಹೊಸದುರ್ಗ	29-ಬೆಲಗೂರು	1
		ಹೊಸದುರ್ಗ	31-ಹೆಗ್ಗರೆ	1
		ಹೊಳಲ್ಕೆರೆ	18-ತೇಕಲವಟ್ಟಿ	2
		ಹೊಳಲ್ಕೆರೆ	19-ಉಪ್ಪರಿಗೇನಹಳ್ಳಿ	1
7	ಚಿತ್ರದುರ್ಗ	6	25	28
8	ದಾವಣಗೆರೆ	ನ್ಯಾಮತಿ	1-ಚಿನ್ನಿ ಕಟ್ಟೆ	1
		ನ್ಯಾಮತಿ	3-ಸುರಹೊನ್ನೆ	1
		ಹರಿಹರ	2-ಕೊಂಡಜ್ಜಿ	6
		ಹರಿಹರ	23-ಎಳೆಹೊಳೆ	1
		ಹರಿಹರ	20-ವಾಸನ	1
		ಹರಿಹರ	1-ಸಾರಥಿ	1
		ಹರಿಹರ	15-ಉಕ್ಕಡಗಾತ್ರಿ	1
		ದಾವಣಗೆರೆ	25-ಗೋಪನಾಳ್	2
		ದಾವಣಗೆರೆ	20-ಹೆಬ್ಬಾಳು	1
		ದಾವಣಗೆರೆ	35-ಲೋಕಿಕೆರೆ	1
		ದಾವಣಗೆರೆ	38-ಮುದಹದಡಿ	1
		ಚನ್ನಗಿರಿ	17-ಕೆರೆಬಿಳಚಿ	1
		ಚನ್ನಗಿರಿ	56-ಗೊಪ್ಪೇನಹಳ್ಳಿ	1
		ಚನ್ನಗಿರಿ	12-ಗುಡ್ಡದಕೊಮಾರನಹಳ್ಳಿ	3
		ಚನ್ನಗಿರಿ	20-ಕೋಗಲೂರು	1
		ಚನ್ನಗಿರಿ	15-ತಣಿಗರೆ	1
		ಚನ್ನಗಿರಿ	36-ಚನ್ನೇಶಪುರ	4
		ಚನ್ನಗಿರಿ	18-ಬೆಳ್ಳಗನೂಡು	1
		ಚನ್ನಗಿರಿ	3-ಬೆಳಲಗೆರೆ	1
		ಚನ್ನಗಿರಿ	35-ಸಂತೆಬೆನ್ನೂರು	1
		ಜಗಳೂರು	21-ಬಿದರಕೆರೆ	12
		ಜಗಳೂರು	09-ಹನುಮಂತಾಪುರ	2
		ಜಗಳೂರು	01-ಬಸವಕೋಟೆ	1
		ಜಗಳೂರು	06-ಹೊಸಕೆರೆ	1

		ಜಗಳೂರು	02-ಗುರುಸಿದ್ಧಾಪುರ	1
		ಜಗಳೂರು	05- ಅಣಬೂರು	1
		ಜಗಳೂರು	17-ಬಿನ್ನುವಳ್ಳಿ	2
		ಜಗಳೂರು	10-ಹಿರೇಮಲ್ಲನಹೊಳೆ	1
		ಹೊನ್ನಾಳಿ	7-ಅರಬಗಟ್ಟೆ	1
8	ದಾವಣಗೆರೆ	6	29	53
9	ಶಿವಮೊಗ್ಗ	ಶಿವಮೊಗ್ಗ	32-ಕೋಟೆಗಂಗೂರು	1
		ಸಾಗರ	23-ಕುದೂರು	1
		ಭದ್ರಾವತಿ	34-ಬಾರಂದೂರು	1
		ಭದ್ರಾವತಿ	40-ಮೈದೊಳಲು	3
		ಭದ್ರಾವತಿ	10-ಅರಹತೊಳಲು	3
		ಭದ್ರಾವತಿ	17-ಅರಕೆರೆ	1
		ತೀರ್ಥಹಳ್ಳಿ	9-ತೀರ್ಥಮತ್ತೂರು	1
		ಹೊಸನಗರ	4-ಎಂ ಗುಡ್ಡೆಕೊಪ್ಪ	1
		ಶಿಕಾರಿಪುರ	1-ಮಾರವಳ್ಳಿ	1
		ಶಿಕಾರಿಪುರ	13-ಹಿತ್ತಲ	1
		ಶಿಕಾರಿಪುರ	18-ಸುಣ್ಣದಕೊಪ್ಪ	1
		ಶಿಕಾರಿಪುರ	11-ತರಲಘಟ್ಟ	1
		ಸೊರಬ	22-ಹೊಸಬಾಳೆ	1
		ಸೊರಬ	5-ಜಡೆ	1
		ಸೊರಬ	2-ಭಾರಂಗಿ	1
9	ಶಿವಮೊಗ್ಗ	7	15	19
10	ಮೈಸೂರು	ಮೈಸೂರು	24-ಜಯಪುರ	2
		ಮೈಸೂರು	18-ಸೋಮೇಶ್ವರಪುರ	1
		ಮೈಸೂರು	15-ವರುಣ	1
		ಟಿ.ನರಸೀಪುರ	24-ಟಿ.ದೊಡ್ಡಪುರ	1
		ಟಿ.ನರಸೀಪುರ	27-ಕೊತ್ತೇಗಾಲ	1
		ಟಿ.ನರಸೀಪುರ	23-ಕಲಿಯೂರು	1
		ಹುಣಸೂರು	17-ಬಿಳಿಗರೆ	1
		ಹುಣಸೂರು	5-ಮುಳ್ಳೂರು	1

		ಹುಣಸೂರು	32-ಉಮ್ಮತ್ತೂರು	1
		ಸಾಲಿಗ್ರಾಮ	30-ಹಳಿಯೂರು	1
		ಸಾಲಿಗ್ರಾಮ	5-ಲಕ್ಷ್ಮಿ ಪುರ	1
		ಪಿರಿಯಾಪಟ್ಟಣ	20-ಮಾಲಂಗಿ	1
		ಪಿರಿಯಾಪಟ್ಟಣ	9-ಬೆಟ್ಟದಪುರ	1
		ಪಿರಿಯಾಪಟ್ಟಣ	19-ಪಂಚವಳ್ಳಿ	1
		ಸರಗೂರು	5-ಮುಳ್ಳೂರು	1
		ಸರಗೂರು	12-ಬಿ.ಮಟಕೆರೆ	2
		ನಂಜನಗೂಡು	15-ಕಾರ್ಯ	1
		ನಂಜನಗೂಡು	ಹುಳಿಮಾವು	1
		ನಂಜನಗೂಡು	ಕುರಿಹುಂಡಿ	1
10	ಮೈಸೂರು	7	19	21
11	ಚಾಮರಾಜನಗರ	ಗುಂಡ್ಲುಪೇಟೆ	1.ಕೋಟೆಕೆರೆ	2
		ಗುಂಡ್ಲುಪೇಟೆ	22-ಅಣ್ಣೂರು	1
		ಗುಂಡ್ಲುಪೇಟೆ	2.ಹೊರೆಯಾಲ	1
		ಗುಂಡ್ಲುಪೇಟೆ	20-ಕೂತನೂರು	1
		ಚಾಮರಾಜನಗರ	15.ಸಾಗಡೆ	1
		ಚಾಮರಾಜನಗರ	5-ಮಂಗಲ	1
		ಹನೂರು	8.ರಾಮಾಪುರ	1
		ಹನೂರು	12.ಶೆಟ್ಟಿಹಳ್ಳಿ	1
		ಹನೂರು	21. ಪಿ.ಜಿ ಪಾಳ್ಯ	1
		ಹನೂರು	3-ಬಂಡಳ್ಳಿ	1
11	ಚಾಮರಾಜನಗರ	3	10	11
12	ಹಾಸನ	ಆಲೂರು	9-ಕದಾಳು	1
		ಅರಕಲಗೂಡು	17-ಚಿಕ್ಕಹಳ್ಳಿ	1
		ಅರಕಲಗೂಡು	14-ಯಲಗತವಳ್ಳಿ	1
		ಅರಕಲಗೂಡು	16-ಅಗ್ರಹಾರ	1
		ಅರಕಲಗೂಡು	ವಿಜಾಪುರ ಅರಣ್ಯ	1
		ಅರಕಲಗೂಡು	27-ರುದ್ರಪಟ್ಟಣ	1
		ಅರಕಲಗೂಡು	29-ಲಕ್ಕೂರು	1

		ಅರಕಲಗೂಡು	34-ಮೋಕಲಿ	1
		ಅರಸೀಕೆರೆ	20-ಕಲ್ಲುಂಡಿ	1
		ಅರಸೀಕೆರೆ	15-ಬಾಗೇಶಪುರ	1
		ಅರಸೀಕೆರೆ	10-ಬೆಂಡೇಕೆರೆ	1
		ಅರಸೀಕೆರೆ	15-ಜೆ.ಸಿ ಪುರ	1
		ಬೇಲೂರು	16-ಚೇಕನಹಳ್ಳಿ	1
		ಚನ್ನರಾಯಪಟ್ಟಣ	20-ದಮ್ಮನಿಂಗಲ	1
		ಹಾಸನ	ಕಾರ್ಲೆ	1
		ಹಾಸನ	ಹೊನ್ನಾವರ	1
		ಹಾಸನ	ಮರ್ಕುಲಿ	1
		ಹೊಳೆನರಸೀಪುರ	18-ಶ್ರವಣೂರು	1
		ಹೊಳೆನರಸೀಪುರ	11-ಐಚನಹಳ್ಳಿ	1
		ಹೊಳೆನರಸೀಪುರ	20-ನಗರನಹಳ್ಳಿ	1
		ಸಕಲೇಶಪುರ	10-ಚಂಗಡಿಹಳ್ಳಿ	1
		ಸಕಲೇಶಪುರ	15-ಕುರುಭತ್ತೂರು	1
12	ಹಾಸನ	8	22	22
13	ಮಂಡ್ಯ	ಮಂಡ್ಯ	19-ಕೀಲಾರ	1
		ಮಂಡ್ಯ	10-ಕೆರೆಗೋಡು	1
		ಮಂಡ್ಯ	20-ಹುಲಿವಾನ	1
		ಮಂಡ್ಯ	37-ಯಲಿಯೂರು	1
		ಮದ್ದೂರು	8- ಕೆಸ್ತೂರು	3
		ಮದ್ದೂರು	20 ಸೋಮನಹಳ್ಳಿ	2
		ಮದ್ದೂರು	18-ವಳಗೆರೆಹಳ್ಳಿ	2
		ಮದ್ದೂರು	25-ಗೊರವನಹಳ್ಳಿ	1
		ಮದ್ದೂರು	39-ಕೆ ಶೆಟ್ಟಿಹಳ್ಳಿ	1
		ಮಳವಳ್ಳಿ	3-ಕಂದೇಗಾಲ	1
		ಮಳವಳ್ಳಿ	21-ಚಿಕ್ಕಮೂಲಗೂಡು	1
		ಮಳವಳ್ಳಿ	39- ಬೆಳಕವಾಡಿ	1
		ಪಾಂಡವಪುರ	4-ಮಾಣಿಕ್ಯನಹಳ್ಳಿ	1
		ಪಾಂಡವಪುರ	5-ನಾರಾಯಣಪುರ	2

		ಪಾಂಡವಪುರ	8-ಕನಗನಮರಡಿ	1
		ಪಾಂಡವಪುರ	13-ಡಿಂಕಾ	1
		ಶ್ರೀರಂಗಪಟ್ಟಣ	9-ಗಾಮನಹಳ್ಳಿ	1
		ಶ್ರೀರಂಗಪಟ್ಟಣ	15 -ಟಿಎಂ ಹೊಸೂರು	1
		ಶ್ರೀರಂಗಪಟ್ಟಣ	7-ಬೆಳಗೊಳ	1
		ಶ್ರೀರಂಗಪಟ್ಟಣ	16-ಕೆ.ಶೆಟ್ಟಿಹಳ್ಳಿ	1
		ನಾಗಮಂಗಲ	26-ಹೊಣಕೆರೆ	1
		ನಾಗಮಂಗಲ	1-ಅರಣಿ	1
		ನಾಗಮಂಗಲ	6-ಕದಬಹಳ್ಳಿ	1
		ಕೆ.ಆರ್ ಪೇಟೆ	06-ಬಳ್ಳೇಕೆರೆ	1
		ಕೆ.ಆರ್ ಪೇಟೆ	16 ಗಂಜೀಗೆರೆ	1
		ಕೆ.ಆರ್ ಪೇಟೆ	19- ಸೋಮನಹಳ್ಳಿ	1
13	ಮಂಡ್ಯ	7	26	31
14	ಕೊಡಗು	ಪೊನ್ನಂಪೇಟೆ	ತಿತಿಮತಿ	4
		ಪೊನ್ನಂಪೇಟೆ	ಟಿ ಶೆಟ್ಟಿಗೇರಿ	1
		ಪೊನ್ನಂಪೇಟೆ	ಕುಟ್ಟ	1
		ಪೊನ್ನಂಪೇಟೆ	ಪೊನ್ನಂಪೇಟೆ	1
		ಪೊನ್ನಂಪೇಟೆ	ಕೆ ಬಾಡಗ	1
		ಮಡಿಕೇರಿ	ಎಮ್ಮೆಮಾಡು	2
14	ಕೊಡಗು	2	6	10
15	ಚಿಕ್ಕಮಗಳೂರು	ಚಿಕ್ಕಮಗಳೂರು	14-ಆಲ್ಲೂರು	1
		ಚಿಕ್ಕಮಗಳೂರು	35-ಲಕ್ಕಾ	1
		ಕಡೂರು	55-ಗಿರಿಯಾಪುರ	1
		ಕಡೂರು	ಸಿಂಗಟಗೆರೆ	1
		ಕಡೂರು	ಪಟ್ಟಣಗೆರೆ	1
		ಕಡೂರು	ಚಿಕ್ಕಬಳ್ಳೇಕೆರೆ	1
		ಕಡೂರು	ಕಲ್ಕೆರೆ	1
		ಕೊಪ್ಪ	19 ಅಗಳಗಂಡಿ	1
		ನರಸಿಂಹರಾಜಪುರ	5-ಮುತ್ತಿನಕೊಪ್ಪ	2
		ತರೀಕೆರೆ	7- ಕರಕುಚ್ಚಿ	1

		ತರೀಕೆರೆ	5-ಮುಡುಗೋಡು	1
		ತರೀಕೆರೆ	8-ಗೋಪಾಲ	1
		ಮೂಡಿಗರೆ	2 ನಿಡುವಾಳೆ	1
		ಮೂಡಿಗರೆ	21 ಉರುಬಗೆ	1
		ಅಜ್ಜಂಪುರ	01-ಶಾನುಬೋಗನಹಳ್ಳಿ	1
15	ಚಿಕ್ಕಮಗಳೂರು	7	15	16
16	ದಕ್ಷಿಣ ಕನ್ನಡ	ಬೆಳ್ತಂಗಡಿ	28-ಉಜಿರೆ	1
		ಬೆಳ್ತಂಗಡಿ	15-ಕೆವೆಟ್ಟು	1
		ಬೆಳ್ತಂಗಡಿ	36-ಇಳಂತಿಲ	1
		ಮಂಗಳೂರು	25-ಗಂಜಿಮಠ	1
		ಮಂಗಳೂರು	32-ಅಡ್ಯಾರ್	1
		ಮಂಗಳೂರು	18-ಜೋಕಟ್ಟೆ	1
		ಮಂಗಳೂರು	19-ಮೂಡುಶೆಡ್ಡೆ	2
		ಮಂಗಳೂರು	ನೀರುಮಾರ್ಗ	1
		ಬಂಟ್ವಾಳ	ಸಜೀಪ ಮುನ್ನೂರು	3
		ಬಂಟ್ವಾಳ	ಮಂಚಿ	1
		ಬಂಟ್ವಾಳ	ಪೆರ್ನೆ	1
		ಬಂಟ್ವಾಳ	ಚೆನ್ನೈತ್ತೋಡಿ	1
		ಬಂಟ್ವಾಳ	ಸಜಿಪಮೂಡ	1
		ಬಂಟ್ವಾಳ	ಪಂಜಿಕಲ್ಲು	2
		ಬಂಟ್ವಾಳ	ಅಮ್ಮಾಡಿ	1
		ಬಂಟ್ವಾಳ	ಬಡಗಬೆಳ್ಳೂರು	1
		ಸುಳ್ಯ	22-ಕೊಲ್ಲಮೊಗ್ಗು	1
		ಸುಳ್ಯ	ಮಂಡೆಕೋಲು	1
		ಸುಳ್ಯ	ನೆಲ್ಲೂರು ಕೆಮ್ಮಾಜೆ	1
		ಉಳ್ಳಾಲ	ಮುನ್ನೂರು	1
		ಕಡಬ	ಸುಬ್ರಮಣ್ಯ	1
		ಕಡಬ	ಕಟ್ಟುಪ್ಪಾಡಿ	1
		ಪುತ್ತೂರು	ಅರಿಯಡ್ಡ	1
		ಪುತ್ತೂರು	ಕೆದಂಬಾಡಿ	1

		ಮೂಲ್ಕಿ	ಹಳೆಯಂಗಡಿ	1
		ಮೂಡಬಿದಿರೆ	ನೆಲ್ಲಿಕಾರು	1
16	ದಕ್ಷಿಣ ಕನ್ನಡ	9	26	30
17	ಉಡುಪಿ	ಕಾರ್ಕಳ	ಈದು	1
		ಕಾರ್ಕಳ	ನಲ್ಲೂರು	1
		ಕಾರ್ಕಳ	ನಿಟ್ಟೆ	1
		ಕಾರ್ಕಳ	ನೀರೆ	3
		ಕಾರ್ಕಳ	5-ಕೆರ್ವಾಶೆ	1
		ಉಡುಪಿ	ಬೊಮ್ಮರಬೆಟ್ಟು	1
		ಕುಂದಾಪುರ	35-ಅಮಾಸೆಬೈಲು	1
		ಬ್ರಹ್ಮಾವರ	ಕೋಟ	1
17	ಉಡುಪಿ	4	8	10
18	ಬೆಳಗಾವಿ	ಬೆಳಗಾವಿ	6-ಮಾರಿಹಾಳ	1
		ಬೆಳಗಾವಿ	26- ಬಸ್ತವಾಡ	1
		ಬೆಳಗಾವಿ	37-ಬೆಕ್ಕಿನಕೇರಿ	1
		ಬೆಳಗಾವಿ	41-ಬೆನಕನಹಳ್ಳಿ	1
		ಬೆಳಗಾವಿ	44-ಸಂತಿಬಸ್ತವಾಡ	1
		ಬೆಳಗಾವಿ	50-ಕಂಗ್ರಾಳಿ ಕೆ.ಎಚ್	2
		ಹುಕ್ಕೇರಿ	47-ಮಾವನೂರ	1
		ಹುಕ್ಕೇರಿ	14-ಘೊಡಗೇರಿ	1
		ಹುಕ್ಕೇರಿ	52-ಶಿರಥಾಣ	2
		ಹುಕ್ಕೇರಿ	ಗುಡಸ	1
		ಚಿಕ್ಕೋಡಿ	07-ಕೇರೂರ	1
		ಚಿಕ್ಕೋಡಿ	03-ಚಂದೂರ	1
		ಚಿಕ್ಕೋಡಿ	10- ಕರೋಶಿ	1
		ಚಿಕ್ಕೋಡಿ	20-ನಾಯಿಂಗ್ಲಜ	1
		ರಾಯಬಾಗ	26-ನಿಡಗುಂದಿ	1
		ಕಾಗವಾಡ	3-ಮಂಗಸೂಳಿ	1
		ಕಾಗವಾಡ	04-ಮೋಳೆ	1
		ಅಥಣಿ	27-ಶಿರೂರ	1

		ಅಥಣಿ	24-ಶಿರಹಟ್ಟಿ	1
		ಅಥಣಿ	29-ಅರಟಾಳ	1
		ಬೈಲಹೊಂಗಲ	22-ಉಡಕೇರಿ	1
		ಬೈಲಹೊಂಗಲ	09-ಹಣ್ಣೀಕೇರಿ	1
		ಬೈಲಹೊಂಗಲ	01-ವಣ್ಣೂರ	1
		ಬೈಲಹೊಂಗಲ	24-ಗೋವನಕೊಪ್ಪ	1
		ಬೈಲಹೊಂಗಲ	14-ಮರಕಟ್ಟಿ	1
		ಸವದತ್ತಿ	8-ಹಿರೇಕುಂಬಿ	1
		ರಾಮದುರ್ಗ	4-ಹಿರೇಕೊಪ್ಪ ಕೇ.ಎಸ್	1
		ರಾಮದುರ್ಗ	6-ಕದಾಂಪೂರ	1
		ರಾಮದುರ್ಗ	31-ಘಟಕನೂರು	1
		ರಾಮದುರ್ಗ	07-ಉದಪುಡಿ	1
		ರಾಮದುರ್ಗ	16-ಗೋಡಚಿ	1
		ಮೂಡಲಗಿ	11-ಮುನ್ಯಾಳ	1
		ಮೂಡಲಗಿ	1-ಯಾದವಾಡ	1
		ನಿಪ್ಪಾಣಿ	16-ಯಮಗರ್ಣಿ	1
		ನಿಪ್ಪಾಣಿ	02-ಕೋಗನೊಳ್ಳಿ	1
		ಖಾನಾಪುರ	17-ಗುಂಜಿ	1
		ಖಾನಾಪುರ	33-ಬೀಡಿ	1
		ಖಾನಾಪುರ	21-ಜಾಂಬೋಟಿ	1
		ಖಾನಾಪುರ	11-ಹಲಶಿ	1
		ಖಾನಾಪುರ	42-ಹಿರೇಮುನವಳ್ಳಿ	1
		ಖಾನಾಪುರ	35-ಘೋಟಗಾಳಿ	1
18	ಬೆಳಗಾವಿ	12	41	43
19	ಬಾಗಲಕೋಟೆ	ಬಾದಾಮಿ	28-ಕೆಂದೂರ	7
		ಬಾದಾಮಿ	11-ನೀಲಗುಂದ	1
		ಬಾದಾಮಿ	15-ಜೋಳಚಿಗುಡ್ಡ	1
		ಬಾದಾಮಿ	9-ಮಮಟಗೇರಿ	1
		ಬಾಗಲಕೋಟೆ	3-ಭಗವತಿ	1
		ಬಾಗಲಕೋಟೆ	3-ಬೇವೂರ	1

		ಬಾಗಲಕೋಟೆ	1-ನೀರಲಕೇರಿ	1
		ಬಾಗಲಕೋಟೆ	19-ಬಿಲ್ ಕೆರೂರ	1
		ಬಾಗಲಕೋಟೆ	8-ಖಜ್ಜಿಡೋಣಿ	1
		ರಬಕವಿಬನಹಟ್ಟಿ	1-ಆಸಂಗಿ	1
		ಮುಧೋಳ	12-ಮಾಚಕನೂರ	1
		ಮುಧೋಳ	21-ಭಂಟನೂರ	1
		ಬೀಳಗಿ	3-ಬಾಡಗಿ	1
		ಜಮಖಂಡಿ	ಗೋಲೆ	1
		ಜಮಖಂಡಿ	ಕೊಣ್ಣೂರ	1
		ಜಮಖಂಡಿ	ಕುಂಬಾರಹಳ್ಳ	1
		ಜಮಖಂಡಿ	ಮಧರಖಂಡಿ	1
		ಹುನಗುಂದ	6-ರಕ್ಕಸಗಿ	1
		ಹುನಗುಂದ	4-ಚಿತ್ತರಗಿ	1
		ಗುಳೇದಗುಡ್ಡ	3-ಹಳದೂರ	1
		ಗುಳೇದಗುಡ್ಡ	12-ಮಂಗಳಗುಡ್ಡ	1
19	ಬಾಗಲಕೋಟೆ	8	21	27
20	ಧಾರವಾಡ	ನವಲಗುಂದ	ಯಮನೂರ-8	8
		ಧಾರವಾಡ	19-ಬೇಲೂರ	1
		ಧಾರವಾಡ	35- ಮಾರಡಗಿ	1
		ಕಲಘಟಗಿ	13-ಭೋಗನಾಗರಕೊಪ್ಪ	1
		ಕಲಘಟಗಿ	4-ಮುತ್ತಗಿ	1
		ಕಲಘಟಗಿ	14-ಸೂರಶೆಟ್ಟಿಕೊಪ್ಪ	1
		ಕುಂದಗೋಳ	5-ಸಂಶಿ	1
		ಕುಂದಗೋಳ	27-ಬರದ್ವಾಡ	1
		ಅಣ್ಣಿಗೇರಿ	2-ನಲವಡಿ	1
		ಅಳ್ವಾವರ	1-ಹೊನ್ನಾಪೂರ	1
20	ಧಾರವಾಡ	6	10	17
21	ವಿಜಯಪುರ	ನಿಡಗುಂದಿ	06-ಆಲಮಟ್ಟಿ	1
		ನಿಡಗುಂದಿ	ಚಿಮ್ಮಲಗಿ	1
		ಇಂಡಿ	02-ಸಾಯೋಟಗಿ	1

		ಇಂಡಿ	08-ಪೇಡಗಿ	1
		ಬಸವನ ಬಾಗೇವಾಡಿ	ವಡವಡಗಿ	1
		ಬಸವನ ಬಾಗೇವಾಡಿ	4-ಮುತ್ತಗಿ	1
		ಬಸವನ ಬಾಗೇವಾಡಿ	13-ಬ್ಯಾಕೋಡ	1
		ಬಬಲೇಶ್ವರ	04-ಬೋಳಚಿಕ್ಕಲಕಿ	1
		ವಿಜಯಪುರ	1-ಕನ್ನೂರ	1
		ವಿಜಯಪುರ	5-ನಾಗರಾಣ	1
		ವಿಜಯಪುರ	18-ಹೊನಗನಹಳ್ಳಿ	1
		ಮುದ್ದೇಬಿಹಾಳ	7-ಕುಂಟೋಜಿ	1
		ತಾಳಿಕೋಟೆ	4-ಹಿರೂರ	1
		ಚಡಚಣ	7-ಲೋಣಿ ಬಿ ಕೆ	1
		ಚಡಚಣ	3-ಹತ್ತಳ್ಳಿ	1
21	ವಿಜಯಪುರ	8	15	15
22	ಗದಗ	ಶಿರಹಟ್ಟಿ	14-ವಡವಿ	1
		ಶಿರಹಟ್ಟಿ	08-ಕೊಂಚಿಗೇರಿ	1
		ಶಿರಹಟ್ಟಿ	12- ರಣತೂರ	1
		ಶಿರಹಟ್ಟಿ	5-ಇಟಗಿ	1
		ಮುಂಡರಗಿ	03-ಡಂಬಳ	1
		ಮುಂಡರಗಿ	01-ಕದಾಂಪೂರ	1
		ಗದಗ	20-ಲಕ್ಕುಂಡಿ	1
22	ಗದಗ	3	7	7
23	ಹಾವೇರಿ	ಬ್ಯಾಡಗಿ	16-ಮಲ್ಲೂರ	1
		ಬ್ಯಾಡಗಿ	20-ಬುಡಪನಹಳ್ಳಿ	1
		ಬ್ಯಾಡಗಿ	3-ಘಾಳಪೂಜಿ	1
		ರಾಣೇಬೆನ್ನೂರು	2-ಬೇಲೂರ	1
		ರಾಣೇಬೆನ್ನೂರು	27-ಅಂತರವಳ್ಳಿ	1
		ಹಿರೇಕೆರೂರ	7-ಚಿನ್ನಮುಳಗುಂಡ	1
		ಹಿರೇಕೆರೂರ	19-ನಿಡನೇಗಿಲು	1
		ರಟ್ಟಿಹಳ್ಳಿ	13-ಅಣಜಿ	1
		ರಟ್ಟಿಹಳ್ಳಿ	19-ಚಿಕ್ಕಯಡಚಿ	2

		ಹಾನಗಲ್ಲ	30-ಕೊಪ್ಪರಸಿಕೊಪ್ಪ	2
		ಹಾನಗಲ್ಲ	3-ಮಾರನಬೀಡ	1
		ಹಾನಗಲ್ಲ	39-ಸಾಂವಸಗಿ	1
		ಹಾನಗಲ್ಲ	2- ನರೇಗಲ್ಲ	1
		ಶಿಗ್ಗಾವ	2-ಕುನ್ನೂರ	1
		ಶಿಗ್ಗಾವ	5-ಹೊಸೂರ	1
23	ಹಾವೇರಿ	6	15	17
24	ಉತ್ತರ ಕನ್ನಡ	ಜೋಯಿಡಾ	12-ಕಾತೇಲಿ (ಕುಂಬಾರವಾಡಾ)	1
		ದಾಂಡೇಲಿ	4-ಅಂಬಿಕಾನಗರ	1
		ಶಿರಸಿ	22-ಬಿಸಲಕೊಪ್ಪ	1
		ಶಿರಸಿ	10ಹುತ್ತಗಾರ	1
		ಮುಂಡಗೋಡ	04-ಹುನಗುಂದ	1
		ಹಳಿಯಾಳ	10-ಬೆಳವಟಗಿ	1
		ಹಳಿಯಾಳ	12-ಜನಗಾ	1
		ಹೊನ್ನಾವರ	20-ಮಾಗೋಡ	1
		ಭಟ್ಟಳ	07-ಶಿರಾಲಿ	1
		ಸಿದ್ದಾಪುರ	23-ದೊಡ್ಮನೆ	1
		ಕುಮಟಾ	2-ಹನೇಹಳ್ಳಿ	1
		ಅಂಕೋಲಾ	9-ಸಗಡಗೇರಿ	1
		ಕಾರವಾರ	2-ಚಿತ್ತಾಕುಲಾ	1
24	ಉತ್ತರ ಕನ್ನಡ	11	13	13
25	ಕಲಬುರಗಿ	ಕಲಬುರಗಿ	19-ಬಸವಪಟ್ಟಣ	1
		ಕಲಬುರಗಿ	10-ಕುಸನೂರ	1
		ಕಲಬುರಗಿ	14-ಫಿರೋಜಾಬಾದ	1
		ಕಲಬುರಗಿ	28-ತಾಜಸುಲ್ತಾನಪುರ	1
		ಆಳಂದ	41-ಕಡಗಂಚಿ	1
		ಆಳಂದ	30-ಯಳಸಂಗಿ	1
		ಆಳಂದ	10-ಗೋಳಾ (ಬಿ)	1
		ಆಳಂದ	24-ಸಾವಳೇಶ್ವರ	1
		ಅಫಜಲಪುರ	22-ಮದರಾ (ಬಿ)	2

		ಅಫಜಲಪುರ	7-ಗೌರ (ಬಿ)	1
		ಅಫಜಲಪುರ	8-ಭಂಕಲಗಾ	1
		ಅಫಜಲಪುರ	26-ಬಂದರವಾಡ	1
		ಜೇವರ್ಗಿ	14-ಗಂವ್ಹಾರ	1
		ಜೇವರ್ಗಿ	18-ಮಂದೇವಾಲ	1
		ಜೇವರ್ಗಿ	22-ನೇದಲಗಿ	1
		ಜೇವರ್ಗಿ	25-ಇಟಗಾ	1
		ನೇಡಂ	19-ಮುದೋಳ	1
		ನೇಡಂ	21-ಕಾನಾಗಡ್ಡಾ	1
		ನೇಡಂ	23-ಉಡಗಿ	1
		ನೇಡಂ	23-ಮೇದಕ	2
		ಚಿಂಚೋಳಿ	14-ಕರ್ಚಿಪೇಡ	1
		ಚಿತ್ತಾಪುರ	16-ಇಂಗಳಗಿ	1
		ಕಮಲಾಪುರ	18-ಚೇಂಗಾಟಾ	1
		ಕಮಲಾಪುರ	ಜೀವಣಗಿ	1
		ಕಮಲಾಪುರ	ಕುರಿಕೋಟಾ	2
		ಶಹಾಬಾದ	3-ತೊನಸನಳ್ಳಿ	1
		ಯಡ್ರಾಮಿ	8-ಮಳ್ಳಿ	1
25		10	27	30
26	ಬೀದರ್	ಔರಾದ	5-ಸಂತಪುರ	1
		ಔರಾದ	15-ಏಕಂಬಾ	4
		ಹುಮನಾಬಾದ್	ನಂದಗಾಂವ	7
		ಹುಮನಾಬಾದ್	06 ಹುಡಗಿ	1
		ಹುಮನಾಬಾದ್	18 ಹಳ್ಳಿಪೇಡ (ಕೆ)	1
		ಬೀದರ್	01 ಗಾದಗಿ	1
		ಬೀದರ್	8-ನಾಗೋರಾ	1
		ಬೀದರ್	10-ಬರೂರ	1
		ಭಾಲ್ಕಿ	03- ಮೇಹಕರ	2
		ಭಾಲ್ಕಿ	28-ಅಂಬೇಸಾಂಗವಿ	1
		ಭಾಲ್ಕಿ	38-ಅಟ್ಟರ್ಗಾ	1
		ಹುಲಸೂರ	4-ಮಿರಖಲ್	1

		ಹುಲಸೂರ	5-ಬೇಲೂರ	1
		ಬಸವಕಲ್ಯಾಣ	4-ನಾರಾಯಣಪುರ	1
		ಬಸವಕಲ್ಯಾಣ	8-ತಡೋಳಾ	1
		ಬಸವಕಲ್ಯಾಣ	ಹಾರಕೂಡ	1
		ಚಿಟಗುಪ್ಪಾ	11-ಮಂಗಲಗಿ	1
		ಚಿಟಗುಪ್ಪಾ	12-ತಾಳಮಡಗಿ	1
		ಕಮಲನಗರ	6-ಸೋನಾಳ	1
		ಕಮಲನಗರ	8-ಡಿಗ್ಗಿ	1
26	ಬೀದರ್	8	20	30
27	ಬಳ್ಳಾರಿ	ಬಳ್ಳಾರಿ	9 ಕವ್ವಗಲ್ಲ	1
		ಬಳ್ಳಾರಿ	10 ಯರ್ರಗುಡಿ	1
		ಬಳ್ಳಾರಿ	24- ಬಿ.ಬೆಳಗಲ್ಲ	1
		ಕುರುಗೋಡು	1-ಕಲ್ಲುಕಂಭ	2
		ಕುರುಗೋಡು	12-ದಮ್ಮೂರು	1
		ಸಿರಗುಪ್ಪ	4-ಬಿ.ಎಂ. ಸೂಗೂರು	2
		ಸಿರಗುಪ್ಪ	25-ತಾಳೂರು	1
		ಸಿರಗುಪ್ಪ	10-ಕೆಂಚನಗುಡ್ಡ	1
		ಸಿರಗುಪ್ಪ	15-ಕೆ.ಸೂಗೂರು	1
		ಕಂಪ್ಲಿ	5-ಸಣಾಪುರ	1
		ಕಂಪ್ಲಿ	2-ಎಮ್ಮಿಗನೂರು	1
		ಕಂಪ್ಲಿ	3-ದೇವಲಾಪುರ	1
		ಕಂಪ್ಲಿ	9-ಮೆಟ್ಟಿ	1
27	ಬಳ್ಳಾರಿ	4	13	15
28	ವಿಜಯನಗರ	ಕೊಟ್ಟೂರು	ನಾಗರಕಟ್ಟೆ	1
		ಕೊಟ್ಟೂರು	4-ರಾಂಪುರ	1
		ಕೊಟ್ಟೂರು	5-ಉಜ್ಜಿನಿ	1
		ಹಡಗಲಿ	ಮಾಗಳ	1
		ಹಡಗಲಿ	ಸೋವೆನಹಳ್ಳಿ	1
		ಹಗರಿಬೊಮ್ಮನಹಳ್ಳಿ	14-ಬ್ಯಾಸಿಗಿದೇರಿ	1
		ಹಗರಿಬೊಮ್ಮನಹಳ್ಳಿ	ಮೊರಗೇರಿ	1

		ಹಗರಿಬೊಮ್ಮನಹಳ್ಳಿ	ಗದ್ದಿಗೇರಿ	1
		ಕೊಡ್ಲಿಗಿ	16-ಸೂಲದಹಳ್ಳಿ	1
		ಕೊಡ್ಲಿಗಿ	17-ಬಣವಿಕಲ್ಲು	2
		ಹೊಸಪೇಟೆ	ಡಣಾಯಕನಕೆರೆ	1
		ಹೊಸಪೇಟೆ	ಸೀತಾರಾಮತಾಂಡ	1
		ಹೊಸಪೇಟೆ	ಪಾಪಿನಾಯಕನಹಳ್ಳಿ	2
		ಹರಪನಹಳ್ಳಿ	35-ಯಡೀಹಳ್ಳಿ	1
		ಹರಪನಹಳ್ಳಿ	16-ಕುಂಚೂರು	1
28	ವಿಜಯನಗರ	6	15	17
29	ರಾಯಚೂರು	ರಾಯಚೂರು	ಉಡಮಗಲ್	3
		ರಾಯಚೂರು	ಮನ್ನಲಾಪುರ	1
		ರಾಯಚೂರು	ತಲಮಾರಿ	2
		ರಾಯಚೂರು	ಎಲ್.ಡಿ ದೊಡ್ಡಿ	1
		ರಾಯಚೂರು	ಸಿಂಗನೋಡಿ	1
		ರಾಯಚೂರು	ಕಮಲಾಪುರು	1
		ರಾಯಚೂರು	ಗಿಲ್ಲೇಸೂಗೂರು	1
		ರಾಯಚೂರು	ದೇವಸೂಗೂರು	1
		ದೇವದುರ್ಗ	ಜೇರಬಂಡಿ	1
		ದೇವದುರ್ಗ	ಮುಷ್ಕೂರು	1
		ದೇವದುರ್ಗ	ಕರಡಿಗುಡ್ಡ	1
		ದೇವದುರ್ಗ	ಗಲಗ	1
		ಲಿಂಗಸೂಗೂರು	ಸರ್ಜಾಪುರ	1
		ಸಿರವಾರ	ಚಿಂಚರಕಿ-14	1
		ಸಿರವಾರ	ಅತ್ತನೂರ	1
		ಸಿರವಾರ	ಬಲ್ಲಟಗಿ	1
		ಸಿಂಧನೂರು	ಸೋಮಲಾಪುರ-1	1
		ಸಿಂಧನೂರು	ವಿರುಪಾಪುರ	1
		ಸಿಂಧನೂರು	ಗಾಂಧಿನಗರ	1
		ಮಸ್ಕಿ	ತೋರಣದಿನ್ನಿ	3
		ಮಸ್ಕಿ	ಕನ್ನಾಳ	1

		ಮಸ್ಕಿ	ಅಮೀನಗಡ	1
		ಮಾನವಿ	ಅರೋಲಿ	1
		ಮಾನವಿ	ಉಟಕನೂರು	1
		ಮಾನವಿ	ಜಾನೇಕಲ್	1
29	ರಾಯಚೂರು	7	25	30
30	ಕೊಪ್ಪಳ	ಕುಷ್ಟಗಿ	5-ಜಾಗೀರ ಗುಡದೂರ	1
		ಕುಷ್ಟಗಿ	34-ತುಮರಿಕೊಪ್ಪ	1
		ಕನಕಗಿರಿ	6-ಹುಲಿಹೈದರ	1
		ಯಲಬುರ್ಗಾ	9-ಮಾಟಲದಿನ್ನಿ	1
		ಯಲಬುರ್ಗಾ	12-ಗಾಣದಾಳ	1
		ಯಲಬುರ್ಗಾ	10-ಹಿರೇವಂಕಲಕುಂಟಾ	1
		ಕೊಪ್ಪಳ	11-ಹಲಗೇರಾ	1
		ಕೊಪ್ಪಳ	16-ಇರಕಲಗಡಾ	1
		ಕೊಪ್ಪಳ	19-ಕಲ್ತಾವರಗೇರಾ	1
		ಕೊಪ್ಪಳ	23-ಶಿವಪುರ	1
		ಕೊಪ್ಪಳ	22-ಬಂಡಿಹರ್ಲಾಪುರ	1
		ಕೊಪ್ಪಳ	5-ಬೆಟಗೇರಿ	1
		ಕೊಪ್ಪಳ	14-ಕಿನ್ನಾಳ	1
		ಕುಕನೂರ	5-ಶಿರೂರ	1
		ಕುಕನೂರ	1-ಕುದರಿಮೋತಿ	1
		ಗಂಗಾವತಿ	5-ಚಿಕ್ಕಜಂತಕಲ್	1
		ಗಂಗಾವತಿ	9-ಮರಳಿ	1
		ಕಾರಟಗಿ	13-ಸಿದ್ದಾಪುರ	1
		ಕಾರಟಗಿ	2-ಬೆನ್ನೂರು	1
30	ಕೊಪ್ಪಳ	7	19	19
31	ಯಾದಗಿರಿ	ಶಹಾಪುರ	ಕನ್ಯಾಕೋಟೂರು	2
		ಶಹಾಪುರ	19-ಬೀರನೂರು	2
		ಶೋರಾಪುರ	6-ದೇವಾಪುರು	1
		ಯಾದಗಿರಿ	9-ಮುಂಡರಗಿ	1
		ಯಾದಗಿರಿ	2-ಅರಕೇರಾ(ಬಿ)	1

		ಯಾದಗಿರಿ	ಅರಕೇರಾ(ಕೆ)	1
		ಯಾದಗಿರಿ	7-ಬಂದಳ್ಳಿ	1
		ಗುರುಮಿಠಕಲ್	3-ಮಾದ್ವಾರ	1
		ಗುರುಮಿಠಕಲ್	11-ಕಂದಕೂರ	1
		ಗುರುಮಿಠಕಲ್	8-ಯಲವತ್ತಿ	1
		ಹುಣಸಗಿ	7-ಮಾರನಾಳ	2
		ಹುಣಸಗಿ	5-ರಾಜನಕೋಳುರ	1
31	ಯಾದಗಿರಿ	5	12	15
	ಅಂತೂ ಒಟ್ಟು	195	531	641

(ಪ್ರಕಾಶ್. ಎನ್. ಮರಬಳ್ಳಿ)
ಅಧೀನ ಕಾರ್ಯದರ್ಶಿ,
ರಾಜ್ಯ ಚುನಾವಣಾ ಆಯೋಗ, ಕರ್ನಾಟಕ.